

## ಎಲ್ಲಿಯ ಮಧುರಾಪುರವು

- 1. Ref.:** Dasara Padagalu – Purandara Dasara Keerthane, Samyukta Samputa,  
Edited by Shri Pavanje Gururao, Sriman Madhwa Siddantha Granthalaya,  
Udupi, page No. 114.

ರಾಗ: ರೇಗುಪ್ಪಿ                      ತಾಳ: ಛಾಪು

ಎಲ್ಲಿಯ ಮಧುರಾ ಪುರವು  
ಎಲ್ಲಿಯ ತಾ ಬಿಲ್ಲು ಹಬ್ಬು  
ಎಲ್ಲಿಯ ಸೋದರಮಾವನೆ    || ಪ ||

ಎಲ್ಲಿಯ ಮಲ್ಲರ ಸಂಗ  
ಖುಲ್ಲ ಕಂಸನು ನಮಗೆ  
ಎಲ್ಲಿಯ ಜನ್ಮದ ವೈರಿಯೆ, ಸಖಿಯೆ    || ಅಪ ||

ವೃಂದಾವನದೊಳಗಿರುವ ವ್ಯಕ್ತ ಜಾತಿಗಳೆಲ್ಲ  
ಒಂದೊಂದು ಫಲದಿಂದಲಿ ಸಂದಣಿತವೆ  
ಕುಂದ ಕುಸುಮದಲಿರುವ ಮಂದಿರದಲಿ ಚಕೋರ  
ಒಂದೊಂದು ಸುಖಭರಿತವೆ  
ಅಂದು ಮಾಧವ ನಮ್ಮ ಹೊಂದಿ ಕರವಿಡಿದ  
ನಂದನ ಕಂದನ ಚರಿತವೆ ಸಖಿಯೆ    || 1 ||

ಅಕ್ಕೂರ ತಾನೆಲ್ಲ ಅಚ್ಯುತಗೆ ಎಡೆಮಾಡಿ  
ಆ ಕೂರನೆನಿಸಿದನೆ  
ವಕ್ರ ಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ  
ಚಕ್ರಧರನಗಲಿಸಿದನೆ  
ಆಕ್ರಮಿಸಿ ಸುರಲೋಕ ಪಾರಿಜಾತವನಂಬು-  
ಜಾಕ್ಷಿಗೆ ತಂದಿತ್ತನೆ, ಸಖಿಯೆ    || 2 ||

ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ

ನಾರಿಯರಿಗೆ ಚಲ್ಲಿದನೆ  
ಮೋರೆ ಮೋರೆ ನೋಡಿ ಅಧರಾಮೃತಗಳ  
ಸಾರಿ ಸಾರಿ ಸವಿದುಂಬನೆ  
ದ್ವಾರಕಾಪುರ ವಾಸ ಪುರಂದರ ವಿಠಲ  
ಸೇರಿ ನಮ್ಮನು ಸಲಹುವನೆ, ಸಖಿಯೆ || 3 ||

### ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಇನ್ನೊಬ್ಬ ಗೋವಿಳಿತಿ ಕೃಷ್ಣನ ಅಗಲಿಕೆಯನ್ನು ನೆನೆದು ಹಲುಬುತ್ತಾಳೆ.

**ವಿ.ಸೂ. :-** ಕೃಷ್ಣನು ನಮ್ಮೊಡನೆ ಇರುವತನಕ ಗೋಕುಲದಲ್ಲಿಯೆ ನಿಸರ್ಗದಲ್ಲೆಲ್ಲ ಸೌಂದರ್ಯವು  
ತುಂಬಿರುತ್ತಿತ್ತು - ಎಂಬುದು ಆಕೆಯ ಭಾವ.

**ಎಡೆಮಾಡಿ** = ತನ್ನ ರಥದಲ್ಲಿ ಸ್ಥಾನವನ್ನು ಕೊಟ್ಟು

**ವಕ್ರ ಮಾರ್ಗವ ಕೂಡಿ** = ಸರಳ ರೀತಿಯನ್ನು ಬಿಟ್ಟು

**ಉಸಿರೆಣಿಸಿ** = ಕಳವಳವನ್ನು ತಿಳಿದುಕೊಂಡು

**Classification:** Mundige

**Ankita:** purandara vittala

**Location:** NA

**Category:** Krishna Leele

**Sub-Category:** Mathura, billu habba, kamsa, janma, shatru, vrindavana, mara,  
phala, sukha, Madhava, Krishna, akrura, achyuta, gopi, chakra, sura, loka, parijatha,  
niru, aTa, amruta, dwaraka,

**Pravachana:** NA

**Explanation:** NA